

ದಿನಾಂಕ: 05-03-2026 ರಂದು ಸಾಕ್ಷಿಗೆ ಪ್ರಮಾಣ ವಚನ ಮಾಡಿಸಲಾಗಿದೆ

ಪಾಟೀ ಸವಾಲು: ಆರೋಪಿ ಪರ ಶ್ರೀ ವೈ ಎಸ್ ಎಸ್ ವಕೀಲರಿಂದ

1. ನಮ್ಮ ಸಂಸ್ಥೆಯನ್ನು ನೋಂದಣಿ ಮಾಡಿದ್ದೇವೆ ಎಂದರೆ ಸರಿ. ಆ ರೀತಿ ನೋಂದಣಿ ಮಾಡಿದ ಮೇಲೆ 3 ವರ್ಷಕ್ಕೆ ಒಮ್ಮೆ ಲೈಸೆನ್ಸ್ ಪಡೆದುಕೊಳ್ಳಬೇಕು ಎಂದರೆ ಸರಿಯಲ್ಲ. ನಿ.ಪಿ.11 ರ ಪ್ರಕಾರ ನಾವು ಈಗ ನಮ್ಮ ಸಂಸ್ಥೆಯಲ್ಲಿ ವ್ಯವಹಾರ ಮಾಡುತ್ತಿದ್ದೇವೆ ಎಂದರೆ ಸರಿ. ನಿ.ಪಿ.11 ರಲ್ಲಿ ಹಣಕಾಸಿನ ವ್ಯವಹಾರ ಮಾಡಲು ಪರವಾನಿಗೆ ಕೊಟ್ಟಿರುವುದಿಲ್ಲ ಎಂದರೆ ಸಾಕ್ಷಿ ಅದು ನೋಂದಣಿ ದಾಖಲೆ ಇರುತ್ತದೆ, ಪರವಾನಿಗೆ ಪಡೆದುಕೊಂಡಿರುತ್ತೇವೆ ಎಂದು ನುಡಿಯುತ್ತಾರೆ. ನಮಗೆ ನೋಂದಣಿಯೇ ಪರವಾನಿಗೆ ಆಗಿರುತ್ತದೆ ಎಂದು ನುಡಿಯುತ್ತಾರೆ.
2. ಸಾಲದ ಅರ್ಜಿ ನಿ.ಪಿ. 6 ರಲ್ಲಿ ನಮೂದಿಸಿರುವ ಪಾಲು ಬಂಡವಾಳದ ಆರೋಪಿತನ 2,700/- ರೂ. ಜಾಮೀನುದಾರರಿಂದ ಪಡೆದ 100 ರೂ. ಮರುಪಾವತಿಸುವ ಹಣ ಆಗಿರುತ್ತದೆ ಎಂದರೆ ಸರಿ. ಅದನ್ನು ಸಾಲಕ್ಕೆ ವಜಾ ಪಡಿಸಿಕೊಳ್ಳಬಹುದು ಎಂದರೆ ಸಾಕ್ಷಿ ಸಾಲ ತಿರಿಸಿದಾಗ ಕೊನೆಯಲ್ಲಿ ವಜಾ ಪಡಿಸಿಕೊಳ್ಳಬಹುದು ಎಂದು ನುಡಿಯುತ್ತಾರೆ. ಅಧಿಕ ಬಡ್ಡಿ ವಿಧಿಸುವ ನಿಶೇಧ ಕಾಯಿದೆ ನಮ್ಮ ಸಂಘಕ್ಕೆ ಅನ್ವಯಿಸುತ್ತದೆ ಎಂದರೆ ಸರಿ. 18 ಪರ್ಸೆಂಟ್ ಗಿಂತ ಹೆಚ್ಚಿಗೆ ವಿಧಿಸಿದರೆ ಅದು ಅಧಿಕ ಬಡ್ಡಿ ಆಗಿರುತ್ತದೆ. ವ್ಯಯಕ್ತಿಕ ಸಾಲಕ್ಕೆ ನಮಗೆ 16 ಪರ್ಸೆಂಟ್ ಬಡ್ಡಿ ವಿಧಿಸಬಹುದಾಗಿರುತ್ತದೆ.
3. 16 ಪರ್ಸೆಂಟ್ ಬಡ್ಡಿ ವಿಧಿಸಬಹುದು ಎಂಬ ಬಗ್ಗೆ ಯಾವ ದಾಖಲೆ ಇದೆ ಎಂದರೆ ಸಾಕ್ಷಿ ದಾಖಲೆ ನೋಡಿ ನಿ.ಪಿ. 8 ರಲ್ಲಿ ಕಂಡು ಬರುತ್ತದೆ ಎಂದು ನುಡಿಯುತ್ತಾರೆ. ನಾವು ಬಡ್ಡಿ ವಿಧಿಸಬಹುದು ಎಂಬುದು ಕೋ ಆಪರೇಟಿವ್ ಕಾಯಿದೆ ಅಡಿ ಇರುತ್ತದೆ ಎಂದು ನುಡಿಯುತ್ತಾರೆ. ನಾವು ಲೇವಾದೇವಿ ವ್ಯವಹಾರ ಮಾಡಲು ಪರವಾನಿಗೆ ಬೇಕಾಗಿದ್ದು ಅದರಲ್ಲಿ ಯಾವ ಸಾಲಕ್ಕೆ ಎಷ್ಟು ಬಡ್ಡಿ ಅಂತ ನಮೂದು ಇರುತ್ತದೆ ಎಂದರೆ ಸಾಕ್ಷಿ ನಾವು ಬೈಲಾ ಮುಖಾಂತರ ಕಾರ್ಯ ನಿರ್ವಹಿಸುತ್ತಿರುತ್ತೇವೆ, ಯಾವುದೇ ಪ್ರತ್ಯೇಕ ಪರವಾನಿಗೆಯ ಅವಶ್ಯಕತೆ ಇರುವುದಿಲ್ಲ ಎಂದು ನುಡಿಯುತ್ತಾರೆ. ಬೈಲಾ ಪ್ರಕಾರ ಆ ಬಡ್ಡಿ ವಿಧಿಸುತ್ತೇವೆ. ಬೈಲಾ ವನ್ನು ಹಾಜರು ಪಡಿಸಿಲ್ಲ ಎಂದರೆ ಸರಿ.
4. ಪರವಾನಿಗೆ ಹಾಗೂ ಬೈಲಾದಲ್ಲಿ ಇಷ್ಟು ಬಡ್ಡಿ ವಿಧಿಸಬೇಕು ಎಂದು ನಮೂದು ಇದ್ದು ಸದರಿ ದಾಖಲೆಗಳನ್ನು ಹಾಜರು ಪಡಿಸಿದರೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಹಾಜರು

ಪಡಿಸಿರುವುದಿಲ್ಲ ಎಂದರೆ ಸರಿಯಲ್ಲ. ನಿ.ಪಿ.8 ರಲ್ಲಿ ಆಡಳಿತ ಸಭೆಯ ನಿರ್ಣಯದ ಸಂಖ್ಯೆಯನ್ನು ನಮೂದಿಸಿದ್ದು ಅದನ್ನು ಹಾಜರು ಪಡಿಸಿರುವುದಿಲ್ಲ ಎಂದರೆ ಸಾಕ್ಷಿ ನ್ಯಾಯಾಲಯ ಹಾಜರು ಪಡಿಸಲು ತಿಳಿಸಿದರೆ ಅದನ್ನು ಹಾಜರು ಪಡಿಸುತ್ತೇವೆ ಎಂದು ನುಡಿಯುತ್ತಾರೆ.

5. ಚೆಕ್ ನಲ್ಲಿ ದಿನಾಂಕ 20-06-2020 ಎಂದು ನಮೂದು ಇರುತ್ತದೆ ಎಂದರೆ ಸಾಕ್ಷಿ ಅವರೇ ನಮೂದಿಸಿರುತ್ತಾರೆ ಎಂದು ನುಡಿಯುತ್ತಾರೆ. ದಿನಾಂಕ 20-06-2020 ರಂದು ಎಷ್ಟು ಕಂತು ಬಾಕಿ ಇತ್ತು ಹಾಗೂ ಬಡ್ಡಿಯ ವಿಚಾರ ಆರೋಪಿತ ತಿಳಿದುಕೊಂಡು ಹೋಗಿ ಸಂಜೆ ಬಂದು ಚೆಕ್ ಕೊಟ್ಟಿರುತ್ತಾರೆ ಎಂದು ನುಡಿಯುತ್ತಾರೆ. ದಿನಾಂಕ 20-06-2020 ಕ್ಕೆ ಆರೋಪಿತ 10 ರಿಂದ 12 ಕಂತುಗಳು ಕಟ್ಟುವುದು ಬಾಕಿ ಇತ್ತು. ನಿರ್ದಿಷ್ಟವಾಗಿ ಎಷ್ಟು ಕಂತು ಬಾಕಿ ಇತ್ತು ಎಂದು ಹೇಳಲು ಆಗುವುದಿಲ್ಲ.
6. ಅಸಲು ಮತ್ತು ಬಡ್ಡಿ ಎಷ್ಟು ಬಾಕಿ ಇತ್ತು ಎಂದು ದಾಖಲೆಗಳನ್ನು ಹಾಜರು ಪಡಿಸಿರುತ್ತೇನೆ, ಆದರೆ ಈಗ ಹೇಳಲು ಸಾಧ್ಯ ಇರುವುದಿಲ್ಲ. ಕ್ರಮವಾದ ಸಾದಾ ಬಡ್ಡಿಯಲ್ಲಿ ಬಡ್ಡಿ ವಿಧಿಸಿರುತ್ತೇವೆ. ವಾರ್ಷಿಕ ಬಡ್ಡಿಯನ್ನು ಲೆಕ್ಕಾಚಾರ ಮಾಡಿ ಅದನ್ನು ಅಸಲಿಗೆ ಸೇರಿಸಿ ಪ್ರತಿ ವರ್ಷ ಅದರ ಮೇಲೆ ಬಡ್ಡಿಯನ್ನು ಸೇರಿಸಿ ಅಧಿಕ ಬಡ್ಡಿ ವಿಧಿಸಿರುತ್ತೇನೆ ಎಂದರೆ ಸರಿಯಲ್ಲ. ಅಸಲು ಹಾಗೂ ಬಡ್ಡಿಯನ್ನು ವಾರ್ಷಿಕವಾಗಿ ಲೆಕ್ಕಾಚಾರ ಮಾಡುತ್ತೇವೆ ಎಂದರೆ ಸರಿ. ಸಾಲದ ಲೆಡ್ಜರ್ ಬುಕ್ ನ್ನು ಪ್ರತಿವರ್ಷ ಆಡಿಟರ್ ಗೆ ಕೊಡುತ್ತೇವೆ. ವಾರ್ಷಿಕವಾಗಿ ಆ ಲೆಡ್ಜರ್ ನಲ್ಲಿ ಪ್ರತಿವರ್ಷ ಬಡ್ಡಿಯನ್ನು ವಿಧಿಸಿರುವುದಿಲ್ಲ.
7. ನಿ.ಪಿ.10 ಆರೋಪಿಗೆ ಸಂಬಂಧಪಟ್ಟ ಸಾಲದ ಲೆಡ್ಜರ್ ಇರುತ್ತದೆ ಎಂದರೆ ಸರಿ. ಸದರಿ ದಾಖಲೆಯಲ್ಲಿ ನಾವು ಮಾಡಿರುವ ವಾರ್ಷಿಕ ಲೆಕ್ಕ ಕಂಡು ಬರುವುದಿಲ್ಲ ಎಂದರೆ ಸಾಕ್ಷಿ ಅಸಲು ಸಾಲ 48,524/- ಇರುತ್ತದೆ. ಬಡ್ಡಿ 6,312/- . ಅವರು ಚೆಕ್ ಬರೆದ ದಿನಾಂಕಕ್ಕೆ ಒಟ್ಟು 55,421/- ರೂ. ಬಾಕಿ ಇರುತ್ತದೆ ಎಂದು ನುಡಿಯುತ್ತಾರೆ. ವಾರ್ಷಿಕ ಲೆಕ್ಕಾಚಾರ ಇರುವುದಿಲ್ಲ ಎಂದರೆ ಸರಿ. ಆರೋಪಿತ 36 ಕಂತುಗಳಲ್ಲಿ ಹಣ ಕಟ್ಟಬೇಕಿತ್ತು. ಒಂದು ಕಂತಿಗೆ ಅಸಲು 1,388/- ರೂ. ಇರುತ್ತದೆ. ಅವರು ಹಣ ಕಟ್ಟಲು ಬಂದಾಗ ಎಷ್ಟು ದಿನಗಳು ಆಗಿರುತ್ತದೋ ಆ ದಿನಗಳ ಮೇಲೆ ಲೆಕ್ಕಾಚಾರ ಆಗುತ್ತದೆ ಎಂದು ನುಡಿಯುತ್ತಾರೆ. ಒಂದು ತಿಂಗಳಿಗೆ 700 ರೂ. ಬಡ್ಡಿ ವಿಧಿಸುತ್ತದೆ. ಅದು ಬಡ್ಡಿ ವಿಧಿಸುವುದು ಅಸಲು ಹಣದ ಮೇಲೆ ನಿರ್ಧಾರ ಆಗುತ್ತದೆ.
8. ಅವರು ಚೆಕ್ ಕೊಟ್ಟ ದಿನಾಂಕಕ್ಕೆ ಎಷ್ಟು ಕಂತು ಬಾಕಿ ಇತ್ತು ಎಂದರೆ ಸಾಕ್ಷಿ ದಾಖಲೆಗಳನ್ನು ನೋಡಿ 11 ಕಂತು ಬಾಕಿ ಇರುತ್ತದೆ ಎಂದು ನುಡಿಯುತ್ತಾರೆ. ಆ ದಿನ ಕಂತು ಮತ್ತು ಬಡ್ಡಿ ಲೆಕ್ಕಾಚಾರ ಮಾಡಿದರೆ ನಿ.ಪಿ.1 ರಲ್ಲಿ ನಮೂದಿಸಿದ ಮೊತ್ತ ಬಾಕಿ ಇರುವುದಿಲ್ಲ ಎಂದರೆ ಸಾಕ್ಷಿ ಬಾಕಿ ಇರುವ

- ಪೂರ್ತಿ ಮೊತ್ತಕ್ಕೆ ಅವರು ಚೆಕ್ ಕೊಟ್ಟಿರುತ್ತಾರೆ ಎಂದು ನುಡಿಯುತ್ತಾರೆ. ಈ ಸಾಲದ ವಸೂಲಾತಿಗಾಗಿ ಸಿವಿಲ್ ವ್ಯಾಜ್ಯ ಸಲ್ಲಿಸಲು ಅಧಿಕಾರ ಇರುತ್ತದೆ ಎಂದರೆ ಸರಿ.
9. ಚೆಕ್ ನಲ್ಲಿರುವ ಕೈ ಬರಹವನ್ನು ಅವರೇ ಬರೆದುಕೊಂಡು ಬಂದು ಕೊಟ್ಟಿರುತ್ತಾರೆ. ನಿ.ಪಿ.1 ರಲ್ಲಿ ಬರೆದಿರುವ ಆರೋಪಿತ ಸಹಿ ಇರುವ ಶಾಯಿ ಹಾಗೂ ಉಳಿದ ಮಾಹಿತಿ ಇರುವ ಶಾಯಿಗಳಲ್ಲಿ ವ್ಯತಪ ಇರುತ್ತದೆ ಎಂದರೆ ಸಾಕ್ಷಿ ನನಗೆ ಮೆಲ್ನೋಟಕ್ಕೆ ಕಾಣಿಸುವುದಿಲ್ಲ ಎಂದು ನುಡಿಯುತ್ತಾರೆ. ಆರೋಪಿಯಿಂದ ಒಂದು ಖಾಲಿ ಸಹಿ ಮಾಡಿದ ಚೆಕ್ ನ್ನು ಪಡೆದುಕೊಂಡು ನಮ್ಮ ಅನುಕೂಲಕ್ಕೆ ತಕ್ಕಂತೆ ಬರೆದುಕೊಂಡಿರುತ್ತೇವೆ ಎಂದರೆ ಸರಿಯಲ್ಲ. ಆದ್ದರಿಂದ ಪೆನ್ ನ ಶಾಯಿ ಬದಲಾವಣೆ ಆಗಿರುತ್ತದೆ ಎಂದರೆ ಸರಿಯಲ್ಲ.
10. ನಿ.ಪಿ.8 ರ ದಾಖಲೆಯಲ್ಲಿ 20 ತಿಂಗಳ ಕಂತಿನ ನಮೂದು ಇರುತ್ತದೆ ಎಂದರೆ ಸರಿ. ಸಾಕ್ಷಿ ಅವರು ಕಟ್ಟಲು ಬಂದಾಗ ಬರೆದುಕೊಂಡು ಹೋಗುತ್ತೇವೆ ಎಂದು ನುಡಿಯುತ್ತಾರೆ. ಆರೋಪಿತ 20 ಕಂತುಗಳನ್ನು ಕಟ್ಟಿದ್ದು ಆದ್ದರಿಂದ ನಿ.ಪಿ.8 ರಲ್ಲಿ ನಮೂದು ಇರುತ್ತದೆ ಎಂದರೆ ಸಾಕ್ಷಿ ನಾವು ರೌಂಡ್ ಅಪ್ ಮಾಡಿದರೆ ಮಾತ್ರ ಆ ಹಣ ಬಂದಿರುತ್ತದೆ ಅಂತ ಎಂದು ನುಡಿಯುತ್ತಾರೆ. ನಿ.ಪಿ. 8 ರಲ್ಲಿ ಒಂದು ಸಹ ರೌಂಡ್ ಅಪ್ ಇಲ್ಲ ಎಂದರೆ ಸಾಕ್ಷಿ ಒಂದು ಕಂತು ಸಹ ಬಂದಿರುವುದಿಲ್ಲ ಎಂದು ನುಡಿಯುತ್ತಾರೆ.
11. ನಿ.ಪಿ.10 ರಲ್ಲಿ ಕಂತು ಬಂದ ಬಗ್ಗೆ ಒಂದು ರೌಂಡ್ ಅಪ್ ಆಗಿರುತ್ತದೆ. ನಿ.ಪಿ.10 ಮತ್ತು ನಿ.ಪಿ.8 ಕೈ ತಾಳೆ ಇಲ್ಲ ಎಂದರೆ ಸರಿಯಲ್ಲ. ನಾವು ಹಣ ಕಟ್ಟಲು ಬಂದಾಗ ಲೋನ್ ಲೆಡ್ಜರ್ ನಲ್ಲಿ ಕಟ್ಟಿದ ಬಗ್ಗೆ ರೌಂಡ್ ಅಪ್ ಮಾಡುತ್ತೇವೆ. ನಿ.ಪಿ.8 ರ ದಾಖಲೆ ಅರ್ಜಿಯ ಜೊತೆಗೆ ತೆಗೆದುಕೊಳ್ಳುವುದರಿಂದ ಅದರಲ್ಲಿ ರೌಂಡ್ ಅಪ್ ಮಾಡುವುದಿಲ್ಲ ಎಂದು ನುಡಿಯುತ್ತಾರೆ. ನಮಗೆ ಬೈಲಾ ಪ್ರಕಾರ ನಮ್ಮ ಸೊಸೈಟಿಯಲ್ಲಿ ಸಾಲದ ಅರ್ಜಿ, ಪ್ರಾಮಿಸರಿ ನೋಟು, ಸಾಲದ ಕರಾರು, ಈ ಸ್ಟಾಂಪ್ ಮತ್ತು ಐಡಿ ಪ್ರೂಪ್ ತೆಗೆದುಕೊಳ್ಳುತ್ತೇವೆ.
12. ಸಾಲದ ಅರ್ಜಿ, ಸಾಲದ ಕರಾರು, ಜಾಮೀನುದಾರರ ಜವಬ್ದಾರಿ ಪತ್ರ, ಫಾರಂ ನಂಬ್ರ 6 ನ್ನು ಪಡೆಯಬೇಕು ಎಂದರೆ ಸಾಕ್ಷಿ ಫಾರಂ ನಂಬ್ರ 6 ನ್ನು ಪಡೆಯುವುದಿಲ್ಲ ಎಂದು ನುಡಿಯುತ್ತಾರೆ. ನಾವು ಸಾಲಕ್ಕೆ ಪಡೆದ ಫಾರಂ ನಂಬ್ರ 6 ರ ದ್ವಿಪ್ರತಿಯಲ್ಲಿ ಒಂದನ್ನು ನಮ್ಮ ಕಚೇರಿಗೆ ಹಾಗೂ ಇನ್ನೊಂದು ಸಹಾಯಕ ಸಹಕಾರ ಸಂಘಗಳ ನಿಭಂದಕರ ಕಚೇರಿಗೆ ಕಳುಹಿಸಬೇಕು ಎಂದರೆ ಸಾಕ್ಷಿ ಕೃಷಿ ಸಾಲ ಆಗಿದ್ದರೆ ಮಾತ್ರ ಫಾರಂ ನಂಬ್ರ 6 ನ್ನು ಪಡೆದುಕೊಳ್ಳುತ್ತೇವೆ ಎಂದು ನುಡಿಯುತ್ತಾರೆ. ನಮಗೆ ವೈಯಕ್ತಿಕ ಹಾಗೂ ಮಾರ್ಕೆಟ್ ಲೋನ್ ಕೊಡುವುದು ಬಿಟ್ಟು ಕೃಷಿ ಸಾಲ ಕೊಡಲು ಅಧಿಕಾರ ಇರುವುದಿಲ್ಲ ಎಂದರೆ ಸರಿ. ಫಾರಂ ನಂಬ್ರ 6 ನ್ನು ಪಡೆಯುವುದು ಇಲಾಖೆ ನಮ್ಮ ಮೇಲೆ ನಿಗಾ ಇಡಲು ಎಂದರೆ ಸರಿಯಲ್ಲ.

13. ಫಾರಂ ನಂಬ್ರ 6 ರಲ್ಲಿ ಸಾಲದ ಉದ್ದೇಶ, ಸಾಲದ ಮೊತ್ತ, ಸಾಲಕ್ಕೆ ವಿದಿಸುವ ಬಡ್ಡಿ ನಮೂದಿಸಿರುತ್ತಾರೆ ಎಂದರೆ ಸಾಕ್ಷಿ ನಾವು ಕೊಟ್ಟ ದಾಖಲೆಯಲ್ಲಿ ನಮೂದಿಸಿರುತ್ತೇವೆ ಎಂದು ನುಡಿಯುತ್ತಾರೆ. ಸಾಕ್ಷಿ ನಾವು ಆ ದಾಖಲೆಯನ್ನು ಸಹಕಾರ ಸಂಘಗಳ ನಿಭಂದಕರ ಕಚೇರಿ ಕೊಡುವುದಿಲ್ಲ, ಆ ರೀತಿ ಕೊಡಬೇಕಾಗಿರುವುದಿಲ್ಲ ಎಂದು ನುಡಿಯುತ್ತಾರೆ. ನಮ್ಮ ಬ್ಯಾಂಕಿನಲ್ಲಿ ಕಾನೂನು ರೀತಿ ಸಾಲದ ವ್ಯವಹಾರ ಮಾಡದೇ ಇರುವುದರಿಂದ ಯಾವುದೇ ಕಾನೂನಾತ್ಮಕವಾಗಿ ದಾಖಲೆಗಳನ್ನು ಇಟ್ಟಿರುವುದಿಲ್ಲ ಎಂದರೆ ಸರಿಯಲ್ಲ. ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ 20 ಕಂತುಗಳ ಹಣ ಬಂದಿದ್ದರೂ ಸಹ ಯಾವುದೇ ಹಣ ಬಂದಿರುವುದಿಲ್ಲ ಎಂದು ಈ ಪ್ರಕರಣ ಸಲ್ಲಿಸಿರುತ್ತೇನೆ ಎಂದರೆ ಸರಿಯಲ್ಲ. ಸಾಕ್ಷಿ ಒಂದು ಕಂತು ಬಂದಿದೆ ಎಂದು ನುಡಿಯುತ್ತಾರೆ. ನಮಗೆ 16 ಪರ್ಸೆಂಟ್ ಬಡ್ಡಿ ವಿಧಿಸಲು ಯಾವ ಕಾನೂನು ಇದೆ ಎಂಬುದರ ಬಗ್ಗೆ ದಾಖಲೆ ಹಾಜರು ಪಡಿಸಿರುವುದಿಲ್ಲ ಎಂದರೆ ಸಾಕ್ಷಿ ನ್ಯಾಯಾಲಯದ ಆದೇಶ ಮಾಡಿದರೆ ಹಾಜರು ಪಡಿಸುತ್ತೇನೆ ಎಂದು ನುಡಿಯುತ್ತಾರೆ. ಚೆಕ್ ನಲ್ಲಿ ಇರುವ ಹಣ ಕೊಡಲು ಆರೋಪಿತ ಭಾಧ್ಯಸ್ಥನಲ್ಲ ಹಾಗೂ ಚೆಕ್ ನಲ್ಲಿ ಇರುವ ಕೈ ಬರಹ ಆರೋಪಿಯದ್ದಲ್ಲ ಎಂದರೆ ಸರಿಯಲ್ಲ.

ಮರು ವಿಚಾರಣೆ - ಇಲ್ಲ.

ಓ.ಹೆ.ಕೆ.ಸ.ಇದೆ

ನನ್ನ ಹೇಳಿಕೆ ಮೇರೆಗೆ ಬೆರಳಚ್ಚು ಮಾಡಲಾಗಿದೆ

ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು
ಜೆ.ಎಂ.ಎಫ್.ಸಿ., ಕುಂದಾಪುರ